



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಗುರುವಾರ, ೦೧, ಜುಲೈ, ೨೦೨೧ (ಆಷಾಢ, ೧೦, ಶಕವರ್ಷ, ೧೯೪೩) BENGALURU, THURSDAY, 01, JULY, 2021 (ASHADHA, 10, SHAKAVARSHA, 1943)	ನಂ. ೬೫೦ No. 650
-----------------------	--	--------------------

ರಾಜ್ಯ ಚುನಾವಣಾ ಆಯೋಗ, ಕರ್ನಾಟಕ

1ನೇ ಮಹಡಿ, ಕೆ.ಎಸ್.ಸಿ.ಎಂ.ಎಫ್. ಕಟ್ಟಡ (ಹಿಂಭಾಗ), ನಂ.8, ಕನ್ನಿಂಗ್ ಹ್ಯಾಂ ರಸ್ತೆ, ಬೆಂಗಳೂರು-560052

ಕರಡು ಅಧಿಸೂಚನೆ

ಸಂಖ್ಯೆ: ರಾಚುಆ/47/(ಜಿಪಂ-ಮೀ)/ಟಿಫೆಡ್‌ಪಿ/2021, ದಿನಾಂಕ: 01.07.2021

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ರ ಪ್ರಕರಣ 162 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರಾಜ್ಯ ಚುನಾವಣಾ ಆಯೋಗವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳಲ್ಲಿ ಸ್ಥಾನಗಳನ್ನು ಆವರ್ತನೆಯ ಮೇಲೆ ಮೀಸಲಿಡುವ) ನಿಯಮಗಳು, 2021 ರನ್ವಯ ಹಾಗೂ ಹೊಸ ತಾಲ್ಲೂಕುಗಳು ರಚನೆಯಾಗಿರುವುದರಿಂದ ಮತ್ತು ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಕ್ಷೇತ್ರಕ್ಕೆ ನಿಗದಿಪಡಿಸಲಾಗಿದ್ದ ಪ್ರತಿ 20,000 ಜನಸಂಖ್ಯೆಗೆ ಬದಲಾಗಿ ಪ್ರತಿ 35,000 ರಿಂದ 45,000 ಜನಸಂಖ್ಯೆಗೆ ಒಂದು ಸ್ಥಾನವನ್ನು ನಿಗದಿಪಡಿಸಿರುವ ಕಾರಣದಿಂದ ಈ ಹಿಂದೆ ಇದ್ದಂತಹ ಒಟ್ಟು 50 ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಪೈಕಿ 25 ಜಿಲ್ಲಾ ಪಂಚಾಯತಿ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಿ ಪ್ರಸ್ತುತ 25 ಕ್ಷೇತ್ರಗಳು ಮಾತ್ರ ಇರುವ ಕಾರಣ ಹಾಗೂ ಗ್ರಾಮೀಣ ಪ್ರದೇಶಗಳು ನಗರ ಪ್ರದೇಶವಾಗಿ ಪರಿವರ್ತಿತವಾಗಿದ್ದು, ಭೌಗೋಳಿಕವಾಗಿ ಕ್ಷೇತ್ರದ ವ್ಯಾಪ್ತಿ ಬದಲಾವಣೆಯಾಗಿರುವುದರಿಂದ ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿನ ಜಿಲ್ಲಾ ಪಂಚಾಯತ್ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಮೀಸಲಾತಿಯನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳಲ್ಲಿ ಸ್ಥಾನಗಳನ್ನು ಆವರ್ತನೆಯ ಮೇಲೆ ಮೀಸಲಿಡುವ) ನಿಯಮಗಳು, 2021ರ ನಿಯಮ 5(ಬಿ) ರಂತೆ ಹೊಸ ಮತಕ್ಷೇತ್ರಗಳೆಂದು ಪರಿಗಣಿಸಿ ಮೀಸಲಾತಿಯನ್ನು ಹೊಸದಾಗಿ ಪ್ರಾರಂಭಿಸಿ ನಿಗದಿಪಡಿಸಲು ತೀರ್ಮಾನಿಸಿದೆ.

ಅದರಂತೆ, ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ರ ಪ್ರಕರಣ 162 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳಲ್ಲಿ ಸ್ಥಾನಗಳನ್ನು ಆವರ್ತನೆಯ ಮೇಲೆ ಮೀಸಲಿಡುವ) ನಿಯಮಗಳು, 2021 ರನ್ವಯ ರಾಜ್ಯ ಚುನಾವಣಾ ಆಯೋಗವು **ಬೆಂಗಳೂರು ನಗರ ಜಿಲ್ಲಾ ಪಂಚಾಯತಿಗೆ** ಸಂಬಂಧಿಸಿದಂತೆ ಈ ಕೆಳಗಿನ ಕೋಷ್ಟಕದ (2)ನೇ ಅಂಕಣದಲ್ಲಿ ನಮೂದಿಸಿರುವ ಜಿಲ್ಲಾ ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸ್ಥಾನವನ್ನು ಸದರಿ ಕೋಷ್ಟಕದ (3)ನೇ ಅಂಕಣದಲ್ಲಿ ನಮೂದಿಸಿದ ಪ್ರವರ್ಗಕ್ಕೆ ಮೀಸಲಿರಿಸಿ ನಿರ್ದಿಷ್ಟಪಡಿಸಿದ ಹಾಗೂ ಮೀಸಲಿಟ್ಟಿರದ ಸ್ಥಾನವನ್ನೂ ಸಹ (3)ನೇ ಅಂಕಣದಲ್ಲಿ ನಮೂದಿಸಿದೆ. ಈ ಕುರಿತು ಹೊರಡಿಸಿರುವ ಹಿಂದಿನ ಎಲ್ಲಾ ಅಧಿಸೂಚನೆಗಳನ್ನು ರದ್ದುಪಡಿಸಲಾಗಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳಲ್ಲಿ ಸ್ಥಾನಗಳನ್ನು ಆವರ್ತನೆಯ ಮೇಲೆ ಮೀಸಲಿಡುವ) ನಿಯಮಗಳು, 2021ರ ನಿಯಮ 6 ರನ್ವಯ ಈ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಈ ಅಧಿಸೂಚನೆಯು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಣೆಗೊಂಡ ದಿನಾಂಕದಿಂದ ಏಳು ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ಒಂದು ವೇಳೆ ಆಕ್ಷೇಪಣೆಗಳನ್ನು ಸಲ್ಲಿಸುವುದಿದ್ದಲ್ಲಿ, ಪೂರಕ ದಾಖಲೆಗಳೊಂದಿಗೆ ದಿನಾಂಕ: 08.07.2021 ರೊಳಗೆ "ಕಾರ್ಯದರ್ಶಿಗಳು, ರಾಜ್ಯ ಚುನಾವಣಾ ಆಯೋಗ, 1ನೇ ಮಹಡಿ, ಕೆ.ಎಸ್.ಸಿ.ಎಂ.ಎಫ್. ಕಟ್ಟಡ (ಹಿಂಭಾಗ), ನಂ.8, ಕನ್ನಿಂಗ್ ಹ್ಯಾಂ ರಸ್ತೆ, ಬೆಂಗಳೂರು-560052" ರವರಿಗೆ ತಲುಪುವಂತೆ ಸಲ್ಲಿಸತಕ್ಕದ್ದು. ತದನಂತರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

(೧)

ಕೋಷ್ಟಕ

ಕ್ರಮ ಸಂಖ್ಯೆ	ಜಿಲ್ಲಾ ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ಮೀಸಲಾತಿ
(1)	(2)	(3)
1	1-ಹೆಗ್ಗಡದೇವನಪುರ	ಅನುಸೂಚಿತ ಜಾತಿ
2	2-ಕಡಬಗೆರೆ	ಸಾಮಾನ್ಯ(ಮಹಿಳೆ)
3	3-ಕಾಚೋಹಳ್ಳಿ	ಸಾಮಾನ್ಯ
4	4-ಹೆಸರಘಟ್ಟ	ಸಾಮಾನ್ಯ
5	5-ವಡೇರಹಳ್ಳಿ	ಸಾಮಾನ್ಯ(ಮಹಿಳೆ)
6	6-ರಾಜಾನುಕುಂಟೆ	ಸಾಮಾನ್ಯ
7	7-ಚಿಕ್ಕಜಾಲ	ಸಾಮಾನ್ಯ
8	8-ಬಾಗಲೂರು	ಅನುಸೂಚಿತ ಜಾತಿ
9	9-ತಾವರೆಕೆರೆ	ಸಾಮಾನ್ಯ
10	10-ಅಜ್ಜನಹಳ್ಳಿ	ಅನುಸೂಚಿತ ಜಾತಿ(ಮಹಿಳೆ)
11	11-ಕುಂಬಳಗೂಡು	ಹಿಂದುಳಿದ ವರ್ಗ "ಬ"(ಮಹಿಳೆ)
12	12-ಅಗರ	ಸಾಮಾನ್ಯ
13	13-ಕಗ್ಗಲೀಪುರ	ಹಿಂದುಳಿದ ವರ್ಗ "ಅ"(ಮಹಿಳೆ)
14	14-ಕಣ್ಣೂರು	ಸಾಮಾನ್ಯ(ಮಹಿಳೆ)
15	15-ಕನ್ನಮಂಗಲ	ಹಿಂದುಳಿದ ವರ್ಗ "ಅ"
16	16-ಆವಲಹಳ್ಳಿ	ಅನುಸೂಚಿತ ಜಾತಿ(ಮಹಿಳೆ)
17	17-ಬಳ್ಳೂರು	ಸಾಮಾನ್ಯ(ಮಹಿಳೆ)
18	18-ಯಡವನಹಳ್ಳಿ	ಹಿಂದುಳಿದ ವರ್ಗ "ಅ"
19	19-ಮಾರಗೊಂಡನಹಳ್ಳಿ	ಹಿಂದುಳಿದ ವರ್ಗ "ಅ"(ಮಹಿಳೆ)
20	20-ಶಾಂತಿಪುರ	ಸಾಮಾನ್ಯ(ಮಹಿಳೆ)
21	21-ದೊಮ್ಮಸಂದ್ರ	ಸಾಮಾನ್ಯ(ಮಹಿಳೆ)
22	22-ಸರ್ಜಾಪುರ	ಸಾಮಾನ್ಯ
23	23-ಹಾರಗದ್ದೆ	ಅನುಸೂಚಿತ ಪಂಗಡ(ಮಹಿಳೆ)
24	24-ಬನ್ನೇರುಘಟ್ಟ	ಅನುಸೂಚಿತ ಜಾತಿ
25	25-ಮರಸೂರು	ಅನುಸೂಚಿತ ಜಾತಿ(ಮಹಿಳೆ)

(ಮಾನ್ಯ ಆಯುಕ್ತರಿಂದ ಅನುಮೋದಿತ)

ಆದೇಶಾನುಸಾರ

(ಎಂ.ಪಿ.ರಂಜಿತಾ)

ಅಧೀನ ಕಾರ್ಯದರ್ಶಿ,
ರಾಜ್ಯ ಚುನಾವಣಾ ಆಯೋಗ, ಕರ್ನಾಟಕ.